



ಈ ಪುಸ್ತಕವನ್ನು ತೆರೆಯುವಂತೆ ನಿಮಗೆ ತಿಳಿಸುವವರೆಗೂ ಇದನ್ನು ತೆರೆಯಕೂಡದು

7029 2020-II

ಜನರಲ್ ಲಾ

ವರ್ಷನ್ ಕೋಡ್

(ಭಾಗ - 1) (ಪತ್ರಿಕೆ - 1)

ವಿಷಯ ಸಂಕೇತ : 36/1



347832

ಪ್ರತಿ ಪತ್ರಿಕೆಯು ಪ್ರತ್ಯಮಸಿಕೆ ಸಂಖ್ಯೆ

ಗರಿಷ್ಠ ಅಂಕಗಳು : 150

ಗರಿಷ್ಠ ಸಮಯ : 2 ಘಂಟೆಗಳು

ಸೂಚನೆಗಳು

1. ಪರೀಕ್ಷೆ ಪ್ರಾರಂಭವಾದ ಕೂಡಲೇ ನಿಮ್ಮ ಪ್ರಶ್ನೆ ಪತ್ರಿಕೆಯಲ್ಲಿ ಮುದ್ರಿತವಾಗದ ಅಥವಾ ಹರಿದಿರುವ ಅಥವಾ ಬಿಟ್ಟುಹೋಗಿರುವ ಪುಟಗಳು ಅಥವಾ ಪ್ರಶ್ನೆಗಳು ಇತ್ಯಾದಿಗಳು ಕಂಡುಬಂದಲ್ಲಿ ನಿಮಗೆ ಈ ಮೊದಲು 'ಹಂಚಿಕೆಯಾಗಿರುವ ಅದೇ ಶ್ರೇಣಿಯ ಪೂರ್ಣ ಪ್ರಶ್ನೆ ಪತ್ರಿಕೆಯೊಂದಿಗೆ ಬದಲಾಯಿಸಿಕೊಳ್ಳತಕ್ಕದ್ದು. ಒಂದು ವೇಳೆ ಅಭ್ಯರ್ಥಿಯು ಪ್ರಶ್ನೆ ಪತ್ರಿಕೆಯಲ್ಲಿನ ಪುಟಗಳನ್ನು ಸರಿಯಾಗಿ ಪರಿಶೀಲಿಸದೇ ದೋಷಪೂರಿತ ಪ್ರಶ್ನೆ ಪತ್ರಿಕೆಯನ್ನೇ ಉಪಯೋಗಿಸಿದಲ್ಲಿ ಇದಕ್ಕೆ ಅಭ್ಯರ್ಥಿಯೇ ಹೊಣೆಗಾರರಾಗಿರುತ್ತಾರೆ.
  2. ಒ.ಎಂ.ಆರ್. ಉತ್ತರ ಹಾಳೆಯಲ್ಲಿ ಮತ್ತು ಪ್ರವೇಶ ಪತ್ರದಲ್ಲಿ ನೀಡಿರುವ ಸೂಚನೆಗಳನ್ನು ಓದಿಕೊಳ್ಳತಕ್ಕದ್ದು.
  3. ಎಲ್ಲಾ ಪ್ರಶ್ನೆಗಳಿಗೂ ಸಮಾನ ಅಂಕಗಳು ಇರುತ್ತವೆ.
  4. ಪಕ್ಕದಲ್ಲಿ ಒದಗಿಸಿರುವ ಪ್ರಶ್ನೆಪತ್ರಿಕೆಯ ಚೌಕದಲ್ಲಿಯೇ ನಿಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಬೇಕು. ಪ್ರಶ್ನೆಪತ್ರಿಕೆಯಲ್ಲಿ ಬೇರೆ ಏನನ್ನೂ ಬರೆಯಬಾರದು.
- | ನೋಂದಣಿ ಸಂಖ್ಯೆ |  |  |  |  |  |
|---------------|--|--|--|--|--|
|               |  |  |  |  |  |
5. ಈ ಪ್ರಶ್ನೆಪತ್ರಿಕೆಯು 50 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಪ್ರತಿಯೊಂದು ಪ್ರಶ್ನೆಯು 4 ಆಯ್ಕೆಗಳನ್ನು ಒಳಗೊಂಡಿರುತ್ತದೆ. ನೀವು ಉತ್ತರ ಹಾಳೆಯಲ್ಲಿ ಗುರುತು ಮಾಡಬೇಕೆನಿಸುವ ಉತ್ತರವನ್ನು ಆಯ್ಕೆ ಮಾಡಬೇಕು. ಒಂದು ವೇಳೆ ಅಲ್ಲಿ ಒಂದಕ್ಕಿಂತ ಹೆಚ್ಚು ಸರಿಯಾದ ಉತ್ತರಗಳಿವೆ ಎಂದು ನೀವು ಭಾವಿಸಿದರೆ ನಿಮಗೆ ಅತ್ಯುತ್ತಮವೆನಿಸುವ ಉತ್ತರಕ್ಕೆ ಗುರುತು ಮಾಡಿ. ಏನೇ ಆದರೂ ಪ್ರತಿ ಪ್ರಶ್ನೆಗೆ ನೀವು ಕೇವಲ ಒಂದು ಉತ್ತರವನ್ನು ಮಾತ್ರ ಕ್ರಿಯೆ ಮಾಡಬೇಕು. ಒಂದು ವೇಳೆ ಒಂದಕ್ಕಿಂತ ಹೆಚ್ಚಿನ ಉತ್ತರಗಳನ್ನು ಎನ್‌ಕೋಡ್ ಮಾಡಿದಲ್ಲಿ ಆ ಉತ್ತರಗಳನ್ನು ಅಸಿಂಧುವೆಂದು ಪರಿಗಣಿಸಲಾಗುವುದು.
  6. ಪ್ರಶ್ನೆಗಳ ಕನ್ನಡ ಮತ್ತು ಆಂಗ್ಲ ಎರಡೂ ಭಾಷೆಗಳಲ್ಲಿರುತ್ತವೆ. ಕನ್ನಡ ಭಾಷೆಯಲ್ಲಿರುವ ಯಾವುದೇ ಪ್ರಶ್ನೆಗಳ ಭಾಷಾಂತರದಲ್ಲಿ ಏನಾದರೂ ಗೊಂದಲವಾದಲ್ಲಿ ಅಭ್ಯರ್ಥಿಗಳು ಆಂಗ್ಲ ಭಾಷೆಯ ಪ್ರಶ್ನೆಗಳನ್ನು ಸಹ ನೋಡಿಕೊಂಡು ಪ್ರಶ್ನೆಯನ್ನು ಅರ್ಥೈಸಿಕೊಳ್ಳುವುದು.
  7. ಎಲ್ಲಾ ಉತ್ತರಗಳನ್ನು ನಿಮಗೆ ಒದಗಿಸಲಾಗಿರುವ ಒ.ಎಂ.ಆರ್. ಉತ್ತರ ಹಾಳೆಯ ಮೇಲೆ ಕೇವಲ ಕಪ್ಪು ಅಥವಾ ನೀಲಿ ಶಾಯಿಯ ಬಾಲ್‌ಪಾಯಿಂಟ್ ಪೆನ್ನಿನಲ್ಲಿ ಮಾತ್ರ ಗುರುತು ಮಾಡಬೇಕು.
  8. ಅಭ್ಯರ್ಥಿಯು ಕಡ್ಡಾಯವಾಗಿ ಒ.ಎಂ.ಆರ್. ಉತ್ತರ ಹಾಳೆಯಲ್ಲಿ ವಿಷಯದ ಹೆಸರು ಮತ್ತು ವಿಷಯ ಸಂಕೇತವನ್ನು ಬರೆಯಬೇಕು. ನೋಂದಣಿ ಸಂಖ್ಯೆಯನ್ನು ಒದಗಿಸಿರುವ ಸ್ಥಳದಲ್ಲಿ ಬರೆದು ಸಂಬಂಧಪಟ್ಟ ವೃತ್ತವನ್ನು ತುಂಬಬೇಕು ಹಾಗೂ ತಮ್ಮ ಪ್ರಶ್ನೆ ಪತ್ರಿಕೆ ಶ್ರೇಣಿಯನ್ನು ಕಡ್ಡಾಯವಾಗಿ ಬರೆದು ಎನ್‌ಕೋಡ್ ಮಾಡಬೇಕು. ನಿಗದಿಪಡಿಸಿದ ಸ್ಥಳದಲ್ಲಿ ಸಹಿ ಮಾಡಬೇಕು. ತಪ್ಪಿದಲ್ಲಿ, ಅಂತಹ ಅಭ್ಯರ್ಥಿಯು ಒ.ಎಂ.ಆರ್. ಉತ್ತರ ಹಾಳೆಯನ್ನು ಅಸಿಂಧುವೆಂದು ಪರಿಗಣಿಸಲಾಗುವುದು.
  9. ನಾಮಿನಲ್ ರೋಲ್ (ಹಾಜರಾತಿ ಹಾಳೆ)ನಲ್ಲಿ ಅಭ್ಯರ್ಥಿಯು ತಪ್ಪದೇ ಸಹಿ ಹಾಕತಕ್ಕದ್ದು.
  10. ಅಭ್ಯರ್ಥಿಯು ಮೇಲ್ಕಂಡ ಯಾವುದೇ ಸೂಚನೆಗಳನ್ನು ಉಲ್ಲಂಘಿಸಿದಲ್ಲಿ ಅಂತಹ ಒ.ಎಂ.ಆರ್. ಉತ್ತರ ಹಾಳೆಯನ್ನು ಅಸಿಂಧುವೆಂದು ಪರಿಗಣಿಸಲಾಗುವುದು.
  11. ಪರೀಕ್ಷೆಯ ಮುಕ್ತಾಯವನ್ನು ಸೂಚಿಸುವ ಅಂತಿಮ ಗಂಟೆ ಬಾರಿಸಿದ ತಕ್ಷಣವೇ ಒ.ಎಂ.ಆರ್. ಉತ್ತರ ಹಾಳೆಯಲ್ಲಿ ಇನ್ನಾವುದೇ ಗುರುತು ಮಾಡುವುದನ್ನು ನಿಲ್ಲಿಸಬೇಕು ಹಾಗೂ ಸಂವೀಕ್ಷಕರು ಬಂದು ನಿಮ್ಮಲ್ಲಿರುವ ಒ.ಎಂ.ಆರ್. ಉತ್ತರ ಹಾಳೆಯನ್ನು ತಮ್ಮ ವಶಕ್ಕೆ ಪಡೆದುಕೊಂಡು ಲೆಕ್ಕ ತೆಗೆದುಕೊಳ್ಳುವವರೆಗೂ ನಿಮ್ಮ ಆಸನದಲ್ಲಿಯೇ ಕುಳಿತಿರತಕ್ಕದ್ದು.
  12. ಪರೀಕ್ಷೆ ಮುಗಿದ ನಂತರ ಸಂವೀಕ್ಷಕರಿಂದ ಹಿಂಪಡೆದ ಕಾರ್ಡ್ ರಹಿತ ಒ.ಎಂ.ಆರ್. ಉತ್ತರ ಹಾಳೆಯ ಪ್ರತಿಯನ್ನು (ಅಭ್ಯರ್ಥಿಯ ಪ್ರತಿ) ಅಂತಿಮ ಫಲಿತಾಂಶವನ್ನು ಪ್ರಕಟಿಸುವವರೆಗೆ ಜೋಪಾನವಾಗಿ ಸಂರಕ್ಷಿಸಿಟ್ಟುಕೊಳ್ಳಬೇಕು ಮತ್ತು ಆಯೋಗವು ಯಾವುದೇ ಸಂದರ್ಭದಲ್ಲಿ ಹಾಜರುಪಡಿಸಲು ಸೂಚಿಸಿದಲ್ಲಿ, ತಪ್ಪದೇ ಅದೇ ಪ್ರತಿಯನ್ನು ಹಾಜರುಪಡಿಸಬೇಕು.
  13. ಚಿತ್ರ ಕೆಲಸಕ್ಕಾಗಿ ಹಾಳೆಗಳನ್ನು ಪ್ರಶ್ನೆಪತ್ರಿಕೆಯ ಕೊನೆಯಲ್ಲಿ ಸೇರಿಸಲಾಗಿದೆ. ಪ್ರಶ್ನೆಪತ್ರಿಕೆಯ ಇನ್ನುಳಿದ ಯಾವ ಭಾಗದಲ್ಲಿಯೂ ನೀವು ಯಾವ ರೀತಿಯ ಗುರುತನ್ನು ಮಾಡತಕ್ಕದ್ದಲ್ಲ.

SEAL

ಯಾವುದೇ ರೀತಿಯ ಮೊಬೈಲ್ ಫೋನ್‌ಗಳು, ಸ್ಕಾನ್‌ ವಾಚ್‌ಗಳು, ಕ್ಯಾಲ್‌ಕ್ಯುಲೇಟರ್‌ಗಳನ್ನು ಅಥವಾ ಇತರ ಎಲೆಕ್ಟ್ರಾನಿಕ್ ಉಪಕರಣಗಳನ್ನು ಪರೀಕ್ಷಾ ಅವರಣಗಳಲ್ಲಿ ತರುವುದನ್ನು ನಿಷೇಧಿಸಲಾಗಿದೆ.

Note : English version of the instructions is printed on the back cover of this booklet.





1. Which of the following Section of IPC defines about "Counterfeit"?

- (1) Section 25
- (2) Section 26
- (3) Section 27
- (4) Section 28

2. Which of the following ingredient does not come within the purview of Section 34 of IPC?

- (1) ~~actual participation of more than one person~~
- (2) ~~acts done in furtherance of common intention of all~~
- (3) every member of unlawful assembly guilty of offence committed in prosecution of common object
- (4) ~~in furtherance of common object, act was done~~

3. Which of the following section of IPC says, nothing is an offence done by a person of unsound mind?

- (1) Section 82
- (2) Section 83
- (3) Section 84
- (4) Section 85

ದೊಡ್ಡ ಪ್ರಕ್ರಿಯೆ  
ನಂಜಿವೆಯ ಕಲಂ  
41ರ ಪ್ರಕಾರ ಒಳ್ಳೆ

4. Which of the following Section of IPC provides as to, acts against which there is no private defence?

- (1) Section 99
- (2) Section 100
- (3) Section 101
- (4) Section 102

ಕೊಲ್ಲಾನ್  
ಅಧಿಕಾರಿ  
ವಿರೋಧಿ ಇಲ್ಲದೆ

5. Section 30 of IPC defines about

- (1) Document
- (2) Valuable Security
- (3) Will
- (4) "act" "omissions"

ಯಾವಾಕೆ  
ದಸ್ತುಕರ

6. Under which of the Section of CrPC every person is bound to assist a Magistrate or Police Officer reasonably demanding his aid?

- (1) Section 37
- (2) Section 38
- (3) Section 39
- (4) Section 40

7  
29  
30  
40  
46

7. As per Section 41 of CrPC a police officer may arrest any person without warrant

- (1) In case of Cognizable offence ?
- (2) In case of Proclaimed offender
- (3) In case of any offence
- (4) Both (1) and (2)

8. As per Section 45 of the CrPC no member of the Armed Forces of the Union shall be arrested for anything done in discharge of official duties except after obtaining consent of

- (1) The Head of the Armed Forces
- (2) The Central Government
- (3) The Governor of the State
- (4) The Central Defence Minister

9. Under which of the following Section of CrPC no woman shall be arrested after sunset and before sunrise?

- (1) Section 42
- (2) Section 46
- ~~(3) Section 47~~
- ~~(4) Section 49~~

ಮಾ ಕಲಾ  
ಖರೀದಿ

ಕೊಂಡು ತೆಗೆಯಬೇಡಿ ಕೊಂಡು ತೆಗೆಯಬೇಡಿ ಕೊಂಡು ತೆಗೆಯಬೇಡಿ 7029 2020 (II)/(36/1)





10. It is an obligation of a person making arrest to inform about arrest etc to a nominated person

- (1) Under Section 50 A of CrPC
- (2) Under Section 53 A of CrPC
- (3) As per amended Act No.25/2005
- (4) Both (1) and (3)

4

11. As per Section 57 of CrPC a person arrested not to be detained more than

- (1) twelve hours
- (2) twenty four hours
- (3) forty eight hours
- (4) seven days

12. Every summons in criminal cases shall be served on Government Servant through

- (1) Head of the Office
- (2) Directly on the Government Servant
- (3) As per Section 62 of CrPC
- (4) Both (1) and (3)

13. Non bailable warrant issued by a court U/S 70 of CrPC shall remain in force

- (1) Till disposal of Criminal case
- (2) Till expiry of 6 months
- (3) Until it is cancelled by the said court or it is executed
- (4) Until it is returned un executed

14. Under which Section of CrPC gives power to District Magistrate, Sub-Divisional Magistrate or JMFC to compel restoration of abducted females

- (1) Section 94 of CrPC
- (2) Section 95 of CrPC
- (3) Section 97 of CrPC
- (4) Section 98 of CrPC

15. Which of the following provisions or chapters say about Reciprocal arrangements for assistance in respect of attachment and forfeiture of property?

- (1) Chapter VII of CrPC
- (2) As per Act No. 40/1993
- (3) Chapter VII A of CrPC
- (4) Both (2) and (3)

4

16. Section 109 of CrPC gives power to which of the following Magistrate can direct a person to furnish security for good behavior from suspected person

- (1) To Executive Magistrate
- (2) To Sub-Divisional Magistrate
- (3) To District Magistrate
- (4) To Judicial Magistrate First class

17. Which of the following provisions of CrPC say as no wife shall be entitled to receive allowance for the maintenance or interim maintenance and expenses from the husband if she is living in adultery or if they are living separately by mutual consent?

- (1) Section 125 (1) of CrPC
- (2) Section 125 (2) of CrPC
- (3) Section 125 (3) of CrPC
- (4) Section 125 (4) of CrPC





18. The District Magistrate may prohibit carrying arms in procession or mass drill or mass training with arms under

- (1) Section 143 of CrPC
- (2) Section 144 of CrPC
- (3) Section 144 A of CrPC
- (4) Section 145 of CrPC

ದಂಡೆ ತ್ರಕ್ತಿಯಾ ಸಂಹಿತೆಯ ಕ್ಕೆ

19. Under which of the following chapter of CrPC gives power to the police to take preventive actions in respect of Commission of Cognizable offences?

- (1) Chapter X
- (2) Chapter XI
- (3) Chapter XII
- (4) Chapter XIII

20. Under which of the following Section of CrPC vests power with the Judicial Magistrate who discharge or acquit the accused to call the complainant to pay compensation for accusation without reasonable cause?

- (1) Section 246
- (2) Section 248
- (3) Section 249
- (4) Section 250

21. Under which of the following section complaint can be withdrawn at any time before a final order is passed?

- (1) Under Section 255 of CrPC
- (2) Under Section 256 of CrPC
- (3) Under Section 257 of CrPC
- (4) Under Section 258 of CrPC

22. Under which Section of CrPC report of certain Government Scientific Experts may be used as evidence in any enquiry or trial under CrPC?

- (1) Section 291 A
- (2) Section 292
- (3) Section 293
- (4) Section 296

ಕೆಳಗಿನ ಯಾವ ಅಧಿಯ ಕ್ರಮಾನುಸಾರ ಅಧಿಕಾರಿಗಳ ಸಂಖ್ಯೆಯ

23. Under which of the following section the power vests with the Magistrate to order a person to give specimen signatures or handwriting?

- (1) 311 A of CrPC
- (2) 312 of CrPC
- (3) As per Act No. 25/2005
- (4) Both (1) and (3)

ಅತೀರಾಧಗಳ

ಬಗ್ಗೆ ನರ್ತಿಸಿ ಧಿಕೆ

24. Under which of the following provisions provides that a criminal court while imposing sentence can award compensation to the victim?

- (1) U/S 357 of CrPC
- (2) U/S 7 of Karnataka Victim Compensation Scheme 2011
- (3) U/S 358 of CrPC
- (4) Both (1) and (2)

25. A warrant issued under Section 421 of CrPC may be executed outside the Jurisdiction of such court, when it is endorsed by which of the following authority within whose Local Jurisdiction such property is found?

- (1) District Judge
- (2) District Magistrate
- (3) Sub Divisional Magistrate
- (4) Judicial Magistrate





26. Which of the following Section or Act says about Maximum period an under trial prisoner can be detained except in case of punishment of death?

- (1) Section 436 of CrPC
- (2) Section 436 A of CrPC
- (3) Act No. 25/2005
- (4) Both (2) and (3)

27. If no person within a period of 6 months establishes his claim over seized property, it shall be vested with state and be sold by the Government

- (1) U/S 452 of CrPC
- (2) U/S 453 of CrPC
- (3) U/S 458 of CrPC
- (4) U/S 459 of CrPC

28. A public servant concerned in sale of any property cannot purchase or bid for property as the same is barred

- (1) Under Section 478 of CrPC
- (2) Under Section 479 of CrPC
- (3) Under Section 480 of CrPC
- (4) Under Section 481 of CrPC

29. Central Government has launched Pradhan Mantri Garib Kalyan Yojana

- (1) On 20<sup>th</sup> June 2019
- (2) On 20<sup>th</sup> July 2019
- (3) On 20<sup>th</sup> June 2020
- (4) On 20<sup>th</sup> July 2020

30. The Central Government has launched One Nation - One Ration card scheme in the year

- (1) 2018
- (2) 2019
- (3) 2020
- (4) None of the above

DTMKC

31. According to Section 2 of Code of Civil Procedure "decree" means

- (1) The formal expression of final adjudication of rights of the party
- (2) Any adjudication from which an appeal lies
- (3) Application for rejection of plaint
- (4) None of the above

32. Under which Section of CPC court may compel the attendance of any person and impose penalty for default?

- (1) Section 27 of CPC
- (2) Section 29 of CPC
- (3) Section 31 of CPC
- (4) Section 32 of CPC

33. According to Section 65 of CPC, the property shall be deemed to have vested in the purchaser from

- (1) The time when the immovable property is sold
- (2) The time when the sale becomes absolute
- (3) The time when decree holder put in to actual possession
- (4) None of the above

34. Under which section an exemption from arrest and personal appearance of a public officer in respect of any act purporting to be done by him in his official capacity is given?

- (1) Section 79 of CPC
- (2) Section 80 of CPC
- (3) Section 81 of CPC
- (4) Section 82 of CPC





35. No Judge, Magistrate or other Judicial Officer shall be liable to arrest under Civil process while going to, presiding in or returning from court

- (1) Under Section 132 of CPC
- (2) Under Section 133 of CPC
- ✓ (3) Under Section 135 of CPC
- (4) Under Section 135 A of CPC

36. The plaint shall be rejected U/O 7 R 11 of CPC

- ✓ (1) Where it does not disclose cause of action
- ✓ (2) Where the plaintiff fails to comply with the provisions of Rule 9
- (3) Where plaintiff fails to pay deficit duty and penalty on a suit document
- ✓ (4) Both (1) and (2)

37. Under Order 9 Rule 5 CPC, Civil court can dismiss the suit where plaintiff, after summons returned unserved, fails to take fresh steps

- (1) within 3 days
- ✓ (2) within 7 days
- (3) within 15 days
- (4) within 30 days

38. A civil court can direct the party to opt for any one mode of alternative dispute resolution for settlement

- (1) Under Order X Rule I CPC
- (2) Under Order X Rule IA CPC
- (3) U/S 89 (1) of CPC
- ✓ (4) Both (2) and (3)

3 ದಿನ ತಡನೆರಚೊಳಾಗಿ  
7 ದಿನರಚೊಳಾಗಿ

39. The civil court may at any stage of the suit under which of the following provisions pass Judgement on admissions without waiting for determination of questions between the parties?

- (1) U/O XII R 2 of CPC
- (2) U/O XII R 4 of CPC
- ✓ (3) U/O XII R 6 of CPC
- (4) U/O XII R 8 of CPC

ನ್ಯಾಯಾಧೀಶರು  
ಪ್ರಾಥಮಿಕವಾಗಿ  
ಅಧಿಕಾರಿ

ಯಾವುದೇ ನ್ಯಾಯಾಲಯದಲ್ಲೂ

40. Under which of the following subject gives power to the court to dispose of the suit after hearing on preliminary issue relating to

- ✓ (1) The Jurisdiction of the court
- ✓ (2) The Issues both of law and fact arise
- (3) Payment of court fee in partition suit
- (4) Payment of deficit duty and penalty

ಈ ಕೆಳಗಿನ ಯಾವ ವಿಷಯವು  
ತಂಪಾದ ನಿರೀಕ್ಷೆಗಳಿಗೆ

41. Under which of the following provisions of CPC court can direct attendance of witnesses confined or detained in prisons to give evidence?

- (1) U/O XVI R 10 of CPC
- ✓ (2) U/O XVI-A R 2 of CPC
- (3) U/O XVII R 1 of CPC
- (4) U/O XVIII R 3 A of CPC

ನಿರೀಕ್ಷೆಯ  
ಕ್ರಮಾವಳಿ  
ಯಿ





42. According to Order XX R 18 r/w Section 54 of CPC added by Act No. 36/1998 the partition of estate or separation of share shall be effected by the

- (1) Collector of the said District
- (2) Any Gazetted Subordinate
- (3) Tahsildar of the Taluq
- (4) Concerned court on the report of revenue officer

43. Under which of the following section of Indian Evidence Act, 1872 is an exception to the statement of witness before police is not admissible in evidence?

- (1) Section 27
- (2) Section 28
- (3) Section 29
- (4) Section 30

44. Which Section of the Indian Evidence Act says as previous bad character not relevant, except in reply?

- (1) Section 52
- (2) Section 53
- (3) Section 54
- (4) Section 55

45. Section 58 of Indian Evidence Act says that

- (1) Fact judicially noticeable need not be proved
- (2) Facts of which court must take judicial notice
- (3) Facts admitted need not be proved
- (4) None of the above

46. In which of the following document of 30 years old, presumption under Section 90 of Indian Evidence Act is not applicable?

- (1) Registered Gift deed
- (2) Registered Partition deed
- (3) Registered Sale deed
- (4) Registered Will

9

47. Under which of the following Section of Indian Evidence Act Court can draw presumption as to dowry death?

- (1) Section 113 A
- (2) Section 113 B
- (3) Section 114
- (4) Section 114 A

48. Section 124 of Indian Evidence Act compel a Public Officer not to disclose

- (1) Communications during marriage
- (2) Official Communications
- (3) Professional Communication
- (4) None of the above

49. Under Section 141 of Indian Evidence Act leading questions cannot be asked by party to his own witness

- (1) During examination in chief
- (2) During cross examination
- (3) During Re-examination
- (4) Both (1) and (3)

50. The court may forbid any indecent and scandalous questions in trial under Section

- (1) 149 of Evidence Act
- (2) 150 of Evidence Act
- (3) 151 of Evidence Act
- (4) 152 of Evidence Act